

**BOSCH**

Corporate Relationship Department
BSE Limited
1st Floor, New Trading Ring
Rotunda Building
Phiroze Jeejeebhoy Towers
Dalal Street, Fort
Mumbai – 400 001
Scrip code:500530

The Manager
Listing Department
National Stock Exchange of India Ltd.
Exchange Plaza, C-1, Block G
Bandra-Kurla Complex
Bandra (E)
Mumbai – 400 051
Scrip code: BOSCHLTD

Bosch Limited
Post Box No:3000
Hosur Road, Adugodi
Bangalore-560030
Karnataka, India
Tel +91 80 67523878
www.bosch.in
L85110KA1951PLC000761
Secretarial.corp@in.bosch.com

21.11.2025

Dear Sir/Madam,

Sub: Newspaper publication regarding special window for re-lodgement of transfer requests of physical shares.

Pursuant to SEBI circular no. SEBI/HO/MIRSD/MIRSD-PoD/P/CIR/2025/97 dated 2nd July, 2025, the company has published details regarding the opening of a special window for re-lodgement of transfer deeds which were lodged prior to the deadline of April 01, 2019, and rejected/returned/not attended to due to deficiency in the documents/process/or otherwise, please find enclosed Public Notice published today (i.e.21 November, 2025) in the Newspapers viz - Business Line (all editions) and Vijayavani (Bengaluru edition).

Kindly take the same on record.

Thanking you,

**Yours faithfully,
for Bosch Limited,**

V. Srinivasan
Company Secretary & Compliance Officer

Enclosed: As above

Capital gains a/c scheme extended to pvt banks

NEW CHANGES. Finance Ministry recognises new-age payment modes, expands definition of proceeds to be deposited

Shishir Sinha
New Delhi

The Finance Ministry has overhauled the Capital Gains Account Scheme (CGAS) by allowing most private banks to offer the facility, recognising new-age payment modes and expanding the definition of proceeds to be deposited, among others.

The changes have been made effective November 19. The Ministry has issued two notifications.

One relates to the inclusion of 19 private banks, including ICICI Bank and HDFC Bank, to provide a deposit scheme, while another notification concerns provisions regarding payment instruments and a new source of proceeds.

The Income Tax Act provides a mechanism to

avail of an exemption from the long-term capital gains (LTGG) tax on the sale of capital assets by reinvesting the proceeds within a specified time period.

CGAS, introduced in 1988, facilitates parking of the proceeds in a bank account for a period between the realisation of the gain and reinvestment. Investing the gains in this account is treated the same as direct reinvestment for exemption purposes.

However, short-term capital gains are not eligible for CGAS as exemptions under Sections 54 to 54GB of the Income Tax Act apply only to LTGG.

STREAMLINED PROCESS

Talking about new changes, Amit Maheshwari, Tax Partner at AKM Global, said that the scheme covers Section



SHIFTING ONLINE. CGAS, which facilitates long-term capital gains tax exemption through reinvestment, will shift to a fully electronic closure system by April 2027 **ROY CHOWDHURY A**

54GA of the Income-Tax Act as well now, which is for an industrial undertaking transferring from an urban area to SEZ, wherein all electronic payments such as UPI, IMPS, NEFT and credit cards are recognised for making deposits.

“From April 1, 2027, closures of CGAS accounts will move to a completely electronic system with digital signatures or EVC. These changes will facilitate a shift from a paper-driven, cheque-based process to a streamlined, technology-enabled framework for availing capital gains exemption,” he said.

Lakshmi Sankar, Executive Director at Nangia Group, said the clarification

on the effective date of payment where a deposit is made through cheque, demand draft or electronic mode, which is the date the deposit office receives the payment, subject to the cheque/draft/e-payment being successfully realised, is a welcome move.

“Electronic statement of account now holds significance similar to a pass book. Forms 15G and 15H can also be furnished electronically for lesser/nil deduction of TDS on the interest portion of the deposit made,” he said.

DEPOSIT ACCOUNT

Under the scheme, there are two types of deposit accounts, namely Deposit account-A and Deposit account-B.

The deposit made under account-A will be in the form of a savings deposit, and withdrawals can be made from time to time. Interest rate, as applicable, on savings accounts will be credited to such accounts.

The deposit made under account-B shall be a term deposit, with the option for the depositor to keep the deposit as a cumulative or non-cumulative deposit.

Withdrawals under this account can be made only after the expiry of the period for which the deposit under this account has been made and accepted.

The account can be opened with a minimum deposit of ₹1,000 and in multiples of ₹1 with no ceiling of maximum amount. The maximum tenor will not exceed two-three years from the date of transfer of the original asset. The minimum tenor for the maturity will be seven days.

ED attaches Reliance ADA properties worth ₹1,452 cr

Our Bureau
New Delhi

The Enforcement Directorate (ED) has attached properties worth over ₹1,452 crore linked to industrialist Anil Ambani as part of its ongoing investigation into alleged loan fraud and money laundering involving companies in the Reliance ADA Group, officials said on Thursday.

With this, the total value of properties attached in the case has risen to nearly ₹9,000 crore, according to officials. The investigation stems from a CBI FIR that names Reliance Communications (RCom), Ambani and others under charges of criminal conspiracy, cheating, criminal breach of trust and violations of the Prevention of Corruption Act.

AMBANI RESPONDS

A spokesperson of the Reliance Group clarified that the attached assets belong to RCom, which has not been a part of the Reliance Group since 2019. “The company has been undergoing the Corporate Insolvency Resolution Process for over six years. All matters relating to its resolution are currently *sub judice* before the National Company Law Tribunal, and the Supreme Court,” the spokesperson said in a statement.

The spokesperson said Anil Ambani is in no way involved with RCom and had resigned in 2019.

‘Blue chip’ cryptocurrencies fall on volatile macros, profit booking

Piyush Shukla
Vallari Sanzgiri
Mumbai

Bitcoin (BTC) and Ethereum (ETH), referred to as “blue chip” companies in the world of cryptocurrencies, have seen a sharp fall in their prices on account of volatile macro conditions globally, and profit booking by large institutional investors, said industry players.

BTC price fell from the \$1,15,699.2 level as on September 20, 2025, to \$91,835.5 as on 18:30 IST, November 20, down 21 per cent. ETH fell from \$4,480.41 to \$3,028.86 during the same period, down 32 per cent.

BTC touched its all-time



SHEEN OFF? Bitcoin price fell from \$115,699.2 level as on September 20, to \$91,835.5 as on November 20, down 21% **REUTERS**

high of \$1,26,198.07 just last month, while ETH hit an all-time high of \$4,953.73 in August, according to investing.com and coinmarket cap.

Sumit Gupta, Co-Founder and CEO at CoinDCX, said over the past month, both

BTC and ETH experienced elevated volatility, primarily due to macro-driven liquidity shifts and profit-booking by short-term market participants.

Bitcoin dropping below the \$90,000-mark for the

first time since April has been influenced by the US-China tariff row, tightening global liquidity, uncertainty around US fiscal conditions and rapid position unwinding by leveraged traders.

“Broader market sentiment has been oscillating, as investors reassess risk assets amid mixed inflation cues and shifting expectations around interest rate policy. Even blue-chip tokens are not insulated from these forces. It’s important to note that the structural fundamentals for BTC and ETH remain intact,” he said.

CRYPTO OUTFLOWS

He added that recent ETF flow data shows that spot Bitcoin ETFs have seen about \$2.59 billion in out-

flows this month, with BlackRock’s IBIT recording roughly \$1.26-billion outflows and Fidelity’s FBTC around \$540 million.

These outflows indicate investor repositioning, Gupta says, but they should not be interpreted as a strategic exit by major institutions.

According to Vikas Gupta, Country Manager at Bybit India, while some of the recent decline appears to be driven by profit-booking rather than any meaningful exit from long-term institutional investors, BTC’s breach of key technical support levels has intensified the market reaction, triggering automated liquidations and resulting in steeper price swings.

The trend line support in the \$95,000-100,000 range also appears to have been breached, leading to heavy liquidations and reducing stability at current levels.

“Recent on-chain data indicates notable outflows from BTC and ETH wallets controlled by large institutions, and this is also visible in ETF redemptions led by major issuers such as BlackRock and Fidelity. As a result, this has raised questions about whether large financial institutions are actually reducing their exposure to crypto assets. However, these outflows appear to be driven by short-term profit-taking and regular portfolio rebalancing rather than a long-term exit from the crypto space,” he said.

RBI does not target any level for rupee: Governor

Our Bureau
New Delhi

The RBI does not target any specific level of the Indian rupee, Governor Sanjay Malhotra said here on Thursday. He assured that the central bank has “very good” buffers of foreign exchange reserves, and there is no reason for concern.

“We do not target any level. Why is the rupee depreciating? (It) is because of the demand. It is a financial instrument, and there is a demand for dollars, and if the demand for dollars goes up, the rupee depreciates; if the demand for rupee goes up, dollar comes down, then it appreciates,” Malhotra said, while responding to a query after delivering the VKRV Rao Memorial Lecture at the Delhi School of Economics.

He exuded confidence that India will have a “good trade deal” with the US, and

that would relieve the pressure on the country’s current account balance.

These remarks have been made at a time when the rupee has depreciated 3.6 per cent.

While trade tensions between India and the US have impacted the rupee, foreign portfolio investors have pulled out over \$16 billion from India, making the situation challenging.

RUPEE DEPRECIATES

The rupee depreciated 23 paise to close at 88.71 (provisional) against the US dollar on Thursday. Forex traders said the dollar has staged a rally, moving above 100, after the US Federal Reserve minutes indicated that most officials were opposed to a rate cut in December.

Responding to another query, Malhotra said that very soon, a few Indian banks will be among the top 100 global lenders.

‘New RBI norms, rising prices could hit gold financiers’

Our Bureau
Mumbai

The new and clear gold loan guidelines introduced by the Reserve Bank of India (RBI) and rising gold prices could pose a risk to gold financiers, especially if there is increased gold price volatility, putting recent originations at high risk, said India Ratings and Research in a note on Thursday.

The new RBI regulations and the classification of gold loans into consumption loans (CLs) and income-generating loans (IGLs), the rating agency said, had provided lenders with flexibility in calculating the loan-to-value (LTV) ratio.

“In the case of non-bullet loans, participants have been interpreting the regulation to design products, such that while giving an LTV of 85 per cent, interest accrued is not included in the LTV calculation. This reduces the margin of safety of the product.



Additionally, offering non-bullet CLs or structuring products such that accrued interest clears one month before maturity poses a risk of higher LTV when factoring in accrued interest, especially during heightened gold price volatility,” says Karan Gupta, Director and Head - Financial Institutions, India Ratings.

“Also, lenders price gold based on the lower of the 30-day India Bullion and Jewellers Association (IBJA) price average or the current price, which could reduce risk by 4-5 per cent. Moreover, considering reduced gold weight for impurities can provide a margin of safety,” he said.

Recent originations must be monitored in real-time for LTV, the rating agency said, factoring in accrued interest. Any build-up of risk should be swiftly corrected with auctions.

IGLs, assessed for amounts above ₹0.25 million, carries significant risk and many gold loan NBFCs have shifted to IGLs, a trend observed with rising gold prices.

HIGHER VOLATILITY

While AUM increases, tonnage growth lags, indicating larger-ticket loans sizes and a shift towards IGL with LTV over 85 per cent.

“This exposes gold lenders to a heightened price volatility risk, which could increase auctions and losses. Historically, gold prices have been volatile by 15-20 per cent, with LTV norms capped at 75 per cent. In the current scenario, it will be interesting to monitor lender portfolios if similar volatility occurs with higher LTV levels under the new regulations,” the rating agency said.

India to have over 1 billion 5G subscriptions by 2031

Our Bureau
New Delhi

5G adoption in India is growing rapidly and subscriptions are expected to reach 394 million at the end of 2025, accounting for 32 per cent of total mobile subscriptions, telecom equipment solutions provider Ericsson said in its Mobility Report (EMR) 2025.

“The mobile data traffic per active smartphone in India stands at 36 GB per month, the highest in the world, and is expected to grow to 65 GB per month by 2031. 5G is already serving as the critical infrastructure for driving digitalisation,” Nitin Bansal, Managing Director, said in the Ericsson India report. The availability of affordable 5G fixed wireless access (FWA) customer premises equipment and high data consumption from FWA users is fuelling the data traffic growth in India, he said.

As an ongoing major 5G



use-case, enhanced mobile broadband is forecast to top 6.4 billion 5G subscriptions by the end of 2031, comprising about two-thirds of all mobile subscriptions at the time. Some 4.1 billion of these subscriptions — about 65 per cent — are forecast to be 5G standalone (SA), the report highlighted.

6G SERVICES

Based on previous mobile generation cycles’ subscriptions uptake, EMR researchers expect the first 6G commercial launches to be driven by leading service providers in front-runner markets — such as the US, Japan, South Korea, China, India and some Gulf Cooperation Council countries.

INDIAN RAILWAY CATERING AND TOURISM CORPORATION LTD.
(A Government of India Enterprise-Navratna)
CIN : L74899DL1999G0101707

IRCTC Invites bids for following:-
1. E-Tender No. 2025/IRCTC/CO/SER/Chatbot ASKDISHA for Selection of Technology Service Provider (TSP) for Development, Deployment, Operation and Ad Monetization of AI-based Chatbot Solutions for IRCTC Services. Pre-Bid meeting (VC): 02.12.2025 @ 12:00 Hrs. Last date for submission: 20.12.2025 up to 15:00 Hrs.
2. E-Tender No. 2025/IRCTC/CO/SER/Transactional SMS for IRCTC Transactional SMS. Pre-Bid meeting (VC): 27.11.2025 @ 12:00 Hrs. Last date for submission: 04.12.2025 up to 15:00 Hrs.
3. E-Tender No.: 2025/IRCTC/CO/TOURISM/OBT for empanelment of destination management companies for providing backend services to guests of OBT packages. Last date for submission: 05.12.2025 up to 15:00 Hrs. Further, EOI is open up to 22.06.2026.
For details visit irctc.com or www.tenderwizard.com/IRCTC. Tender document downloading & participation can only be done on www.tenderwizard.com/IRCTC
Any corrigendum/addendum issued on the above advertisement, will only be published on IRCTC's website www.irctc.com & www.tenderwizard.com.
GGM (Services), IRCTC Ltd., 3rd Floor, Tower-D, World Trade Centre, Naurgi Nagar, New Delhi-110029

TATA POWER
(Corporate Contracts Department)
The Tata Power Company Limited, 2nd Floor, Sahar Receiving Station
Sahar Airport Road, Andheri East, Mumbai-400059
(Board Line: 022-67173188) CIN: L28920MH1919PLC000567

NOTICE INVITING TENDER (NIT)
The Tata Power Company Limited invites tenders from eligible vendors for the following packages (Two Part Bidding) in Mumbai.
A) Outline Agreement (OLA) of 02 years for construction of Transmission tower foundation (Raft) at Mumbai Operation regions. (Package Ref: CC26SVP029).
B) Excavation & other associated activities for foundation at Tata Power Kalyan Receiving Station (Package Ref: CC26SVP030).
Interested & eligible bidders for package A & B to submit Tender Fee, Authorization Letter before **15:00 Hrs. Friday, 28th November 2025**.
For detailed NIT, please visit Tender section on website <https://www.tatapower.com>. For detailed NIT, please visit Tender section on above website <https://www.tatapower.com>. Also, all future corrigendum's if any, to the said tender will be published on Tender section of above website (Tata Power → Business Associates → Tender Documents) only.

TATA POWER
(Corporate Contracts Department)
The Tata Power Company Limited, Smart Center of Procurement Excellence, 2nd Floor, Sahar Receiving Station, Near Hotel Leela, Sahar Airport Road, Andheri East, Mumbai-400059
(Board Line: 022-67173188) CIN: L28920MH1919PLC000567

NOTICE INVITING TENDER
The Tata Power Company Limited invites tenders from eligible vendors for the following package (Two Part Bidding).
1) 4100056614/CC26ADO023 - Outline Agreement (OLA) for supply of single-phase Smart Meters for Mumbai Distribution.
Last date for Bid Submission: **12th December 2025, 3:00 PM**
For detailed NIT, please visit Tender section on website <https://www.tatapower.com>. Also, all future corrigendum's if any, to the said tender will be informed on Tender section on website <https://www.tatapower.com> only.

Bosch Limited
Registered Office: Hosur Road, Adugodi,
Bengaluru, Pincode - 560 030 | Tel: +91 (80) 6752 3878
Website: www.bosch.in; Email: secretarial.corp@in.bosch.com;
CIN: L851110KA1951PLC000761

Important Notice to Shareholders
REMINDER -Special Window for Re-lodgement of Transfer Requests of Physical shares
In furtherance to our public notice dated July 24,2025, with respect to one-time special window offered pursuant to SEBI Circular No. SEBI/HO/MIRSD/MIRSD-PoD/P/CIR/2025/97 dated July 02, 2025, we hereby reiterate that the special window for re-lodgement of transfer requests in case of physical shares is open till January 06, 2026
This facility is applicable to transfer deeds lodged prior to April 1,2019 which were rejected, returned or not attended due to deficiencies in the documents/ process/ or otherwise. Securities that are lodged and if found to be in order, shall be issued only in Demat mode. Hence Investors should have Demat account and provide Client Master List (CML) along with other documents. Due process shall be followed for such transfer request.
Eligible Investors who wish to avail the opportunity are requested to contact our Registrar and Share Transfer Agent, Integrated Registry Management Services Private Limited, at irg@integratedindia.in; Contact No: (080) 23460815 to 818, Address: No. 30, Ramana Residency 4th Cross, Sampige Road, Malleswaram, Bengaluru - 560003.
Place: Bengaluru, India
Date: 20.11.2025
For Bosch Limited,
Sd/-
V. Srinivasan
Company Secretary & Compliance Officer
Membership No.ACS16430

IDFC FIRST Bank Limited
CIN: L65110TN2014PLC097792
Registered Office: KRM Towers, 7th Floor, No. 1, Harrington Road, Chetpet, Chennai - 600 031, Tamil Nadu, India
Tel: + 91 44 4364 4000.
Corporate Office: IDFC FIRST Bank Tower (The Square), C-61, G Block, Bandra-Kurla Complex, Bandra (East), Mumbai - 400 005, Maharashtra, India. Tel: + 91 22 7132 5500
Website: www.idfcfirst.bank.in; E-mail: bank.info@idfcfirstbank.com

POSTAL BALLOT NOTICE
NOTICE is hereby given to the Shareholders (“Members”) of IDFC FIRST Bank Limited (the “Bank” or “IDFC FIRST Bank”) that pursuant to Sections 108, 110, and other applicable provisions, if any, of the Companies Act, 2013, (the “Act”), read with Rules 20 and 22 of the Companies (Management and Administration) Rules, 2014, and General Circular Nos. 14/2020 dated April 08, 2020, 17/2020 dated April 13, 2020, 09/2024 dated September 19, 2024 and 03/2025 dated September 22, 2025, read with other relevant circulars issued by the Ministry of Corporate Affairs and the Securities and Exchange Board of India (*hereinafter collectively referred to as the “Relevant Circulars”*), Regulation 44 and other applicable provisions, if any, of the Securities and Exchange Board of India (Listing Obligations and Disclosure Requirements) Regulations, 2015 (“SEBI Listing Regulations”), Secretarial Standard on General Meetings (“SS-2”), and other applicable laws, rules, guidelines, notifications, circulars and regulations, if any (*including any statutory amendment(s), modification(s), variation(s) or re-enactment(s) thereof, for the time being in force*), the following special business is proposed to be passed by the Members of the Bank through Postal Ballot via remote electronic voting (“Remote e-Voting”) only.

Sr. No.	Description of the Resolution	Type of Resolution
1.	Appointment of Mr. Narendra Ostawal (DIN: 06530414) as a Non-Executive Non-Independent Director [Nominee of Currant Sea Investments B.V., Investor (“Investor Nominee”)] on the Board of Directors of the Bank.	Ordinary Resolution

In accordance with the Relevant Circulars, the Bank has completed the dispatch of Notice of Postal Ballot along with the Explanatory Statement (“Postal Ballot Notice”) on November 20, 2025, in electronic mode to those Members whose names appeared in the Register of Members / List of Beneficial Owners as on **Friday, November 14, 2025 (“Cut-off Date”)**, received from the National Securities Depository Limited (“NSDL”) and the Central Depository Services (India) Limited (“CDSL”) (*collectively referred to as “Depositories”*), and whose e-mail address is registered with the Bank/ KFin Technologies Limited (“Kfintech”), Registrar and Transfer Agent of the Bank (“RTA”) Depositories/ Depository Participants.

In compliance with the Relevant Circulars, the physical copy of the Postal Ballot Notice along with postal ballot form and pre-paid business reply envelope will not be sent to the Members. Accordingly, the communication of assent or dissent of the Members eligible to vote in respect of the aforesaid resolution is restricted only to remote e-Voting, i.e., by casting their votes electronically instead of submitting postal ballots forms.

A copy of the Postal Ballot Notice is also available on the website of the Bank at www.idfcfirst.bank.in, the websites of the Stock Exchanges where the equity shares of the Bank are listed i.e. “BSE Limited” (“BSE”) at www.bseindia.com and “National Stock Exchange of India Limited” (“NSE”) at www.nseindia.com and the website of NSDL at www.evoting.nsdl.com, who is the remote e-Voting service providing agency to the Bank.

PROCESS OF REGISTRATION OF E-MAIL ADDRESSES:
Members holding shares in dematerialized mode are requested to register/ update their KYC details including e-mail address with the relevant Depository Participants. Members holding shares in physical form are requested to register/ update their KYC details including e-mail address by submitting duly filled and signed Form ISR-1 at <https://ris.kfintech.com/clientservices/isc/default.aspx> along with the copy of the share certificate (front and back), self-attested copy of the PAN card and such other documents as prescribed in the Form, Form ISR-1 is available on the website of the Bank at <https://www.idfcfirst.bank.in/investors>

PROCEDURE FOR REMOTE E-VOTING:
The Bank has engaged with NSDL for facilitating remote e-Voting to enable the Members to cast their votes electronically in respect of the resolution as set out in the Postal Ballot Notice.
The remote e-voting facility will be available during the period as given below:

Commencement of Remote e-voting	Friday, November 21, 2025, at 9.00 a.m. IST
End of Remote e-voting	Saturday, December 20, 2025, at 5.00 p.m. IST

During the above period, Members holding shares either in physical form or in dematerialized form as on cut-off date, i.e., **Friday, November 14, 2025**, may cast their vote electronically. The remote e-Voting facility shall be disabled by NSDL after closure of remote e-Voting period.

The voting rights of the Members shall be in proportion of their shareholding to the total paid-up equity share capital of the Bank as on the cut-off date, i.e., **Friday, November 14, 2025**.

INSTRUCTIONS FOR REMOTE E-VOTING:
Detailed instructions for remote e-Voting are provided in **Note No. 18** of the Postal Ballot Notice.
Kindly note that once Members cast their votes on the resolutions, the same cannot be modified subsequently.

RESULT OF POSTAL BALLOT:
The Board of Directors of the Bank has appointed **Ms. Manisha Maheshwari**, Practicing Company Secretary [Membership No. **FCBS: 13272** and **CP: 11031**], Partner of M/s. Bhandari & Associates, Company Secretaries or failing her, **Mr. Saurabh Somani**, Practicing Company Secretary [Membership No. **ACS: 69826** and **CP: 26495**], Partner of M/s. Bhandari & Associates, Company Secretaries, as the Scrutinizer for conducting the Postal Ballot e-Voting process in a fair and transparent manner and in accordance with the provisions of the Companies Act and the rules made thereunder.
The Scrutinizer, on completion of scrutiny of the votes cast through remote e-Voting, shall submit the report to the Chairperson of the Bank or a person authorized by him, who will announce the results of such e-Voting latest by **Tuesday, December 23, 2025**, in accordance with the applicable provisions of law.
The results declared, along with the Scrutinizer’s Report, shall be placed on the website of the Bank at www.idfcfirst.bank.in, on the website of NSDL at www.evoting.nsdl.com and shall also be simultaneously communicated to the BSE and the NSE.
In case of any queries, you may refer the Frequently Asked Questions (FAQs) for Shareholders and e-Voting user manual for Shareholders available at the download section of www.evoting.nsdl.com or call on: 022 - 4886 7000 or send a request to Ms. Pallavi Mhatre at evoting@nsdl.com.

By order of the Board of Directors of IDFC FIRST Bank Limited
Sd/-
Satish Gaikwad
General Counsel and Company Secretary
Place: Mumbai
Date: November 20, 2025

